

SL. No. : FF

ಒಟ್ಟು ಪ್ರಶ್ನೆಗಳ ಸಂಖ್ಯೆ : 58 ]

**CCE PR**

[ ಒಟ್ಟು ಮುದ್ರಿತ ಪುಟಗಳ ಸಂಖ್ಯೆ : 12

Total No. of Questions : 58 ]

[ Total No. of Printed Pages : 12

ಸಂಕೇತ ಸಂಖ್ಯೆ : **68-D/K**

**Code No. : 68-D/K**

ಇಲ್ಲಿಂದ ಕತ್ತರಿಸಿ

**ವಿಷಯ : ತೃತೀಯ ಭಾಷೆ — ಕೊಂಕಣಿ**  
**Subject : Third Language — KONKANI**  
**(ಹೊಸ ಪಠ್ಯಕ್ರಮ / New Syllabus)**

**(ಪುನರಾವರ್ತಿತ ಖಾಸಗಿ ಅಭ್ಯರ್ಥಿ / Private Repeater)**

ದಿನಾಂಕ : 22. 06. 2017 ]

[ Date : 22. 06. 2017

ಸಮಯ : ಬೆಳಿಗ್ಗೆ 9-30 ರಿಂದ ಮಧ್ಯಾಹ್ನ 12-15 ರವರೆಗೆ ]

[ Time : 9-30 A.M. to 12-15 P.M.

ಗರಿಷ್ಠ ಅಂಕಗಳು : 100 ]

[ Max. Marks : 100

**ಪರೀಕ್ಷಾರ್ಥಿಗಾಗಿ ಸಾಮಾನ್ಯ ಸೂಚನೆಗಳು :**

**General Instructions to the Candidate :**

1. ಈ ಪ್ರಶ್ನೆಪತ್ರಿಕೆಯು 58 ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಪ್ರಶ್ನೆಗಳನ್ನು ಹೊಂದಿದೆ.  
This Question Paper consists of 58 objective and subjective types of question.
2. ಈ ಪ್ರಶ್ನೆಪತ್ರಿಕೆಯನ್ನು ಹಿಮ್ಮುಖ ಜಾಕೆಟ್ ಮೂಲಕ ಮೊಹರು (ಸೀಲ್) ಮಾಡಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಸಮಯಕ್ಕೆ ನಿಮ್ಮ ಪ್ರಶ್ನೆಪತ್ರಿಕೆಯ ಬಲಬದಿ ಪಾರ್ಶ್ವವನ್ನು ಕತ್ತರಿಸಿ, ಪ್ರಶ್ನೆಪತ್ರಿಕೆಯಲ್ಲಿ ಎಲ್ಲಾ ಪುಟಗಳು ಇವೆಯೇ ಎಂದು ಪರೀಕ್ಷಿಸಿಕೊಳ್ಳಿ.  
This question paper has been sealed by reverse jacket. You have to cut to open the paper at the time of commencement of the examination. Check whether all the pages of the question paper are intact.
3. ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಪ್ರಶ್ನೆಗಳಿಗೆ ಕೊಟ್ಟಿರುವ ಸೂಚನೆಗಳನ್ನು ಪಾಲಿಸಿ.  
Follow the instructions given against both the objective and subjective types of questions.
4. ಬಲ ಭಾಗದಲ್ಲಿ ಕೊಟ್ಟಿರುವ ಅಂಕಗಳು ಪ್ರಶ್ನೆಗಳಿಗಿರುವ ಪೂರ್ಣ ಅಂಕಗಳನ್ನು ತೋರಿಸುತ್ತವೆ.  
Figures in the right hand margin indicate maximum marks for the question.
5. ಪ್ರಶ್ನೆಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವು ಸೇರಿದಂತೆ, ಉತ್ತರಿಸಲು ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆಪತ್ರಿಕೆಯ ಮೇಲ್ಭಾಗದಲ್ಲಿ ಕೊಡಲಾಗಿದೆ.  
The maximum time to answer the paper is given at the top of the question paper. It includes 15 minutes for reading the question paper.

**PR-T-12046**

[ Turn over

TEAR HERE TO OPEN THE QUESTION PAPER

ಪ್ರಶ್ನೆಪತ್ರಿಕೆಯನ್ನು ತೆರೆಯಲು ಇಲ್ಲಿ ಕತ್ತರಿಸಿ

Tear here

68-D/K

2

CCE PR

विभाग - 'ब'

विभाग - 'ए'

ಎಕಾ ವಾಕ್ಯಾನ್ ಜವಾಬ್ ಬರಯ್ :

16 × 1 = 16

एका वाक्यान जाप बरय :

1. ತೆನಾಲಿ ರಾಮಾಚ್ಯಾ ಹಾತಾಂತ್ ಕಿತೆಂ ಆಸ್ಲೆಂ ?  
तेनालिरामाच्या हातांत कितें आस्लें ?
2. ಆಮಿ ಪಿಯೆಂವ್ಣೆಂ ಉದಕ್ ವೀಕ್ ಜಾಯ್ನಾಶೆಂ ಆಮಿ ಕಿತೆಂ ಕರುಂಕ್ ಜಾಯ್ ?  
आमी विथेंल्यें उदाक वीक जयनारें कितें करूंक जाय ?
3. ದಿನೇಶಾಚ್ಯಾ ಅಂಗಾರ್ ಧಾಡ್ಯಾಂ ಕೆದಾಳಾ ಪಡುಂಕ್ ಸುರು ಜಾಲಿಂ ?  
दिनेश्चा अंगर दडकां केदाला पडॉक सुरु जालीं ?
4. ಕೊಡಿಯಾಳಾಂತ್ ಬ್ರಹ್ಮ ಸಮಾಜೆಚೆ ಶಾಖೆ ಸ್ಥಾಪನ್ ಕಲ್ಲೆಂ ಕೊಣೆಂ ?  
कोडीयालंत ब्रह्मा समाजेचें शखें स्थपन केलें कोणे ?
5. ಬಾಬಾ ಭಾರತಿ ಫೊಡ್ಯಾಕ್ ಪೊಟ್ಟುನ್ ಧರ್ನ್ ಕಿತೆಂ ಕರಿಲಾಗ್ಲೆಂ ?  
बाबा भारती घोडयाक पोटलुन दर्न कितें करिलगलो ?
6. ಆಕಾಂತ್‌ವಾದಿಂಕ್ ದಾಂವ್ಡಾಯಿಲ್ಲೆಂ ಕೊಣೆಂ ?  
आकंतवादिंक दण्डायीलें कोणें ?
7. ಆವಯ್ ಮೆಳ್ಳೆಂ ಭಾಗ್ ಖಂಯ್ಚೆಂ ?  
आवइक मेलचें भाग खंचें ?
8. ಪಾಂಯ್ಣಾ ಕವಿತೆಚೊ ಕವಿ ಕೊಣ್ ?  
पंयजाणा कवितेचो कवि कोण ?
9. 'ಆಮಿ ಕೊಂಕಣಿ' ಕವಿತೆಂತ್ ಕವಿಚಿ ಆಶಯ್ ಕಸಲಿ ?  
“आमो कोंकणी” कवितेंत कविची आशय कसली ?
10. ಗರಿಬಾಚ್ಯಾ ಗುಮ್ವಾವೆರಿ ಕಸಲೊ ನಾದ್ ಆಸಾ ?  
गरिबचा गुमटावेरी कसोलो नाद आसा ?
11. ಮನ್ಯಾ ಜನಾಂಗಾಚೆ ಮುಳಾವೆ ಉದಗ್ತೆಂತ್ ಸ್ವಂಯಾಂಕ್ ಕಸಲೆಂ ಸ್ಥಾನ್ ಆಸಾ ?  
मान्शया जानांगचे मुलावे उदरगतेंत तायांक कसलें स्थान आसा ?
12. ರಂಗರಾಯಾಲೆಂ ಜನನ್ ಕೆದ್ನಾಂ ಜಾಲ್ಲೆಂ ? ತಾಚಿ ಆವಯ್ ಬಾಪಾಯ್ ಕೊಣ್ ?  
रंगरयाल जनन केदना जल्लें ? ताचो आवय बपोय कोण ?

PR-T-12046

13. 'ಓಜೋನ್' ಹಾಂಶುಳ್ಳ ಕಿತ್ಯಾಕ್ ಗರ್ಜೆಂಚೆಂ ?  
'ಅಜೊನ್' ಹೆತುಲನ ಕಿತ್ಯಾಕ್ ಗರ್ಜೆಚೆಂ ?
14. ಆಬ್ರಾಂವ್ ತಲ್ವಾರ್ ಮಾರುಂಕ್ ಜೊಕ್ತಾನಾ ಕಿತೆಂ ಜಾತಾ ?  
ಅಬ್ರೆವ್ ತಲವಾರ ಮಾರುಂಕ್ ಜೊಕ್ತಾನಾ ಕಿತೆಂ ಜಾತಾ ?
15. 'ಆಮಿ ಕೊಂಕಣಿ' ಕವಿತೆಚೊ ಕವಿ ಕೊಣ್ ?  
"आमी कोंकणि" कवितेचो कवि कोण ?
16. ಕೊಗುಳ್ ಕಿತ್ಯಾಕ್ ಫಾಮಾದ್ ?  
कोगुल कित्याक फमाद ?

ತೀನ್-ಚಾರ್ ವಾಕ್ಯಾನ್ ಜಾಪ್ ಬರಯ್ :

10 × 2 = 20

तीन-चार वाक्यानिं जाप बरय :

17. ರಾಯ್‌ಸಭೆಚಾ ಎಕಾ ಪಂಡಿತಾನ್ ತೆನಾಲಿರಾಮ, ತುಜ್ಯಾ ಹಾತಾಂತ್ ತಾಯ್ಕುಂಟ್ಯಾಚೆಂ ಝಾಡ್ ಕಿತ್ಯಾಕ್ ಮ್ಹಣ್ ವಿಚಾರ್ಲೆ ?  
रायसाबेचा एक पंडितान तेनालीराम तुज्या हाथांत तायकल्याचें ज़ड कित्याक मन विचारिलें ?
18. ಆಮ್ಚ್ಯಾ ಭಾರತಾಂತ್ ವಾಳ್ಕೊ ಪ್ರಮುಖ್ ನ್ಹಂಯೊ ಖಂಯ್ಚ್ಯಾ ?  
अम्चा भारतांत वल्यो प्रमुख नयो खंच्यो ?
19. ತುಳ್ಳೆ ಝಾಡ್ ಪಿಂಪಿ ರೂಕ್ ಘರಾ ದಾರಾರ್ ಆಸ್ಲಾರ್ ಕಿತೆಂ ಬರೆಪಣ್ ಜಾತಾ ?  
तुलसी ज़ड पिंपली रूक घर दारार अस्ल्यार कितें बरेंपण ज़ता ?
20. ಕುದ್ಮಲ್ ರಂಗರಾಯಾಲೆ ವಿದ್ಯಾಭ್ಯಾಸ ವಿಶಿಂ ಬರಯ್ ?  
कुदमल रंगरायलें विद्याभयास विशीं बरया ?
21. ಗಲ್ಫಾಕ್ ವೆಚಾ ಪಯ್ಲೆ ತಿಸ್ರಾ ಪುತಾನ್ ಆವಯ್‌ಲಾಗಿಂ ಕಿತೆಂ ಸಾಂಗ್ಲೆಂ ?  
गल्फाक वेचे पयलें तीसरया पुतात आवयलागीं कितें संगलें ?
22. ಬಾಬಾ ಭಾರತಚಿಂ ಅಂತರ್ರ್ಯಾಂ ಕಿತ್ಯಾಕ್ ಉಡ್ಲಿಂ ?  
बाबा भारतिचीं अंतरुम्लां कित्याक उडलीं ?
23. ಆಸಿಡ್ ಪಾತ್ಸ ಪಡ್ಲಾರ್ ಕಸಲಿಂ ಅನಾಹುತಾಂ ಘಡ್ತಾತ್ ?  
एसिड पात्स पडल्यार कसलीं अनाहुतं घडतात ?
24. ದೆಶಾಚಿಂ ರಕ್ಷಣ್ ಕರ್ಪಾ ಸೊಜೆರಾಂಕ್ ಕುಟ್ಮಾಂಚಿ ಕಶಿಂ ದಾಡುನ್ ದಿತಾತ್ ?  
देशाचें रक्शण करचा सोजेरांक कुटमाचीं कशी दाडुन दितात ?
25. ನಮಾನ್ ತುಕಾ ಆವಯ್‌ಪಣಾ ಕವಿತೆಂತ್ ತನಾಟ್ಯಾ ಚಲಿಯಾಂಕ್ ಕವಿ ಕಸಲಿ ಜಾಗ್ಣಣ್ ದಿತಾಂ ?  
नामान तुका आवयपणा कवितत तरनद्या चलियाक कवी कसली जगवान दिता ?
26. ಸಗ್ಲೆಂ ರಾನ್ ಆನಿ ತಣ್ ಪಾಂಯ್ಣಾಂಚಾ ಆವಾಜಾಕ್ ಕಿತೆಂ ಜಾಲೆಂ ?  
सगलें रान अनी ताण पंयंज्राणचा अवाजाक कितें जालें ?

68-D/K

4

CCE PR

ಸಂದರ್ಭ ದೀಪ್ತಿ ವಿವರಿಸಿ :

2 × 3 = 6

ಸಂದರ್ಭ ದೀಪ್ತಿ ವಿವರಿಸಿ :

27. “ಮೊಗ್ರಾಂ ಭಾವಾಂನೊ, ಮುಸ್ಲಿಂ ಭಾವಾಂನೊ, ತುಳ್ಳೆಚ್ಯಾ ಪುತ್ರಾಂನೊ, ಹಾಂವ್ ಸ್ವಾರ್ಥಿ ನ್ಹಯ್.”  
“ಮೋಗ್ ಬಾವನೊ ಮುಸ್ಲಿಂ ಬಾವಂತೊ ತುಲವೆಚಾ ಪುರ್ತನೊ ಹೆವ್ ಸ್ವಾರ್ಥಿ ನೆ” ।
28. ಆದೇವ್ನ್, ಮ್ಹಜ್ಯಾ ಬಾಳಾ! ಪಿತ್ಯಲೋಕಿಂ ತುಕಾ ವಿಶೆವ್ ಮೆಳುಂ!  
ಆದೇವ್ನ್ ಮೋಜಾ ಬಲಾ ! ಪಿತ್ರಲೋಕಿಂ ತುಕಾ ವಿಶೆವ್ ಮಲ್ತುಂ !

ಕವಿ, ಕೃತಿ, ವಿಚಾರ್ ಬರಯ್ :

2 × 3 = 6

ಕವಿ ಕೃತಿ ವಿಚಾರ್ ಬರಯ್ :

29. ಜೊ.ಸಾ. ಅಲ್ವಾರಿಸ್  
ಜೊ.ಸಾ. ಅಲ್ವಾರಿಸ್
30. ಚಾ.ಫ್ರಾ. ದೆಕೋಸ್ತಾ  
ಚಾ.ಪ್ರ. ದೆಕೋಸ್ತಾ ।

31. ಕವಿತೆಚ್ಯೊ ಫಂಕ್ತಿ ಸಂಪೂರ್ಣ್ ಕರ್ :

1 × 3 = 3

ಕವಿತೆಚೊ ಪಂಕ್ತಿ ಸಂಪೂರ್ಣ್ ಕರ್ :

ಅಂಗ್ಲಾಂತ್ ಮ್ಹಜ್ಯಾ ಆಂಬೆ ಪಣಸ್  
ಅಂಗ್ಲಾಂತ್ ಮೋಜಾ ಅಂಬೆ ಪೋಣಸ್ ।

.....

.....

.....

.....

.....

.....

.....

ತುಪೆಂಚ್ ಮ್ಹಜೊ ಗಾಂವ್.

ತುಪೆಂಚ್ ಮೋಜಾ ಗೆವ್ ।

PR-T-12046

**CCE PR**

5

68-D/K

सकयल्ला सवालान्क 5-6 वाक्यांनि जाप बरय :

1 × 3 = 3

सकयलीं सवलांक 5 - 6 वाक्यानि जाप बरय :

32. रंगराय ब्रह्मसमाजिचो एक सकरीया कारयाकरता-विवरसी ।  
रंगराया ब्रह्मा समाजेचो एक सकरीया कारयाकरता-विवरसी ।

सकयल्ला सवालान्क 8-10 वाक्यांनि जाप बरय :

4 × 4 = 16

सकयलीं सवलांक 8 - 10 वाक्यानि जाप बरय :

33. मेरी क्यूरिचा बालपण विशीं विवरसो ।  
मेरी क्यूरिचा बालपण विशीं विवरसो ।

34. कवि श्री दामोदर बालीगन देशाची प्राकृतिक ग्रेस्तकाय कशि वर्णिला ?  
कवि श्री दामोदर बालीगन देशाची प्राकृतिक ग्रेस्तकाय कशि वर्णिला ?

35. 'अम्यो न्योय्यो अम्यो ग्रेस्तकाय' विवरसो ।  
अम्यो नोयो अम्यो ग्रेस्तकाय विवरसो ।

36. कौञ्च अनंत भट्ट कौञ्च लोकां विषीं कितें संगता ?  
कोच्ची अनंत भाट कौकणि लोकां विषीं कितें संगता ?

**विभाग - 'बि'****विभाग - 'बि'**

सकयल्ला दिव्या सवालान्क साकीं जवाब विंचुन वाक्य भरती कर :

15 × 1 = 15

सकयल दिल्या सवालांक साकीं जवाब विंचुन वाक्य भरती कर :

37. 'अवय' सव्यांचो अन्यांलिंग रूपां बरय

(अ) अवय

(ब) बापुय

(क) अवय्य

(द) चले

'आवय' सव्यांचो अन्य लिंग रूप बरय

(A) चलियो

(B) बपुय

(C) आवायो

(D) चले ।

**PR-T-12046**

[ Turn over

**68-D/K**
**6**
**CCE PR**

38. 'तौ फल्यौ येता' – हे वाक्य

(ಎ) ಆಜ್ಞಾರ್ಥಿ

(ಬಿ) ಉದ್ಗಾರ್ ವಾಚಕ

(ಸಿ) ವಿಧಾನಾರ್ಥಕ

(ಡಿ) ವಿದ್ಯಾರ್ಥಕ

'तो फल्यौ येता' – हे वाक्य

(A) आज्ञार्थी

(B) उद्गार वाचक

(C) विधानार्थक

(D) विद्यार्थ ।

39. 'सपणं' – ಹಾಚೆಂ ಎಕವಚನ್ ರೂಪ್

(ಎ) ಸಪ್ಣಾ

(ಬಿ) ಸಪ್ಣೆಲಿ

(ಸಿ) ಸದಾಂ

(ಡಿ) ಸಪಣ್

'सपणं' हचें एकवचन रूप

(A) सपणा

(B) सपणेली

(C) सदां

(D) सपण ।

40. 'ಶಿಕ್ಷಿ' ಸಬ್ದಾಂಚೊ ವಿರೋಧ್ ಪದ್

(ಎ) ಅಶಿಕ್ಷಿ

(ಬಿ) ನಿಶಿಕ್ಷಿ

(ಸಿ) ನಶಿಕ್ಷಿ

(ಡಿ) ನಿಶಿಕ್ಷಿ

'शिक्षी' शब्दाचो विरोध सब्द

(A) अशिक्षी

(B) निशिक्षी

(C) नाशिक्षी

(D) निरशिक्षी ।

41. ಹಾ ಕಿತ್ಲೆಂ ಸೊಬಿತ್ ಹೆಂ ಮಂದಿರ್ – ಹೆಂ ವಾಕ್ಯ್

(ಎ) ಆಜ್ಞಾರ್ಥಿ

(ಬಿ) ಪ್ರಶ್ನೀ

(ಸಿ) ಉದ್ಗಾರ್ ವಾಚಕ

(ಡಿ) ಸಂಕೇತಾರ್ಥಕ

हा कित्तें सोबीत हें मन्दिर – हें वाक्य

(A) आज्ञार्थी

(B) प्रश्नी

(C) उद्गार वाचक

(D) संकेतार्थ ।

**PR-T-12046**

42. ತುಂ ಕಸೊ ಆಸಾಯ್ – ಹೆಂ ವಾಕ್ಯ್

(ಎ) ವಿದ್ಯಾರ್ಥಿ

(ಬಿ) ಪ್ರಶ್ನೀ

(ಸಿ) ಆಜ್ಞಾರ್ಥಿ

(ಡಿ) ಉದ್ಗಾರ್

तुं कसो आसाय – हें वाक्य

(A) विद्यार्थी

(B) प्रश्नी

(C) आज्ञार्थी

(D) उदगार वाचक ।

43. 'ರಾಯ್' ಹಾಚಿಂ ಸ್ತ್ರೀಲಿಂಗ ರೂಪ್

(ಎ) ರಾಜಾ

(ಬಿ) ರಾಯಾಕ್

(ಸಿ) ರಾಣಿ

(ಡಿ) ರಾಣಿಯೊ

'राय' हचें स्त्रीलिंग रूप

(A) राजा

(B) रायाक

(C) राणी

(D) राणियों ।

44. ಆಮಿ ಶಾಳೆಂತ್ ಕೊಂಕ್ಣಿ ಶಿಕ್ತಾಂವ್ 'ಆಮಿ' ಹೊ ಸಬ್ಡ್

(ಎ) ನಾಮಪದ್

(ಬಿ) ಕ್ರಿಯಾಪದ್

(ಸಿ) ಸರ್ವನಾಮ್

(ಡಿ) ವಿಶೇಷಣ್

आमो शालेंत कोंकणि शीकताँव – 'आमी' हो सब्द

(A) नामपद

(B) क्रियापद

(C) सर्वनाम

(D) विशेषण ।

45. 'ಬೆಣಸ್' – ಹಾಚೊ ಪ್ರಾಸ್ ಸಬ್ಡ್

(ಎ) ಬೆಣ್ಣಾಂ

(ಬಿ) ಬಿಕಣ್

(ಸಿ) ಕಣ್ಣಾಂ

(ಡಿ) ಕಣಸ್

'बेणस' – हचो प्रास सब्द

(A) बेणसँ

(B) बिकाण

(C) कणसाँ

(D) कणस ।

68-D/K

8

CCE PR

46. 'ಫಲ್' - ಹೊ ಸಬ್ದ್

(ಎ) ಪುಲ್ಲಿಂಗ್

(ಬಿ) ಸ್ತ್ರೀಲಿಂಗ್

(ಸಿ) ನಪುಂಸಕ್ ಲಿಂಗ್

(ಡಿ) ನಾಮಪದ್

'फल' - हो सब्द

(A) पुलिंग

(B) स्त्रीलिंग

(C) नपुंसक लिंग

(D) नामपद ।

47. ಹಾಕಾ ಭಾವನಾಮ್ ಮ್ಹಣ್ಣಿಂ ಆಸಾಂ

(ಎ) ಆರ್ಗಾಂ

(ಬಿ) ರಾಗ್

(ಸಿ) ತಾಂಬ್ಡೊ

(ಡಿ) ಪರತ್

हाका बाव नाम मन्तात

(A) अरगँ

(B) राग

(C) तम्बडो

(D) परत ।

48. 'ನಿಕಳ್ ಹಾಂಗಾಚೊ' - ಹೆಂ ವಾಕ್ಯ್

(ಎ) ವಿದ್ಯಾರ್ಥಿ

(ಬಿ) ಉದ್ಗಾರ್ ವಾಚಕ್

(ಸಿ) ಅಜ್ಞಾಥಿ

(ಡಿ) ಪ್ರಶ್ನೀ

'निकल हांगचो' - हे वाक्य

(A) विद्यार्थ

(B) उदगार वाचक

(C) आज्ञार्थी

(D) प्रश्नी ।

PR-T-12046

49. 'ಮೇಜ್' - ಹಾಚಿಂ ಎಕವಚನ್ ಸಾಮಾನ್ಯ ರೂಪ್

- (ಎ) ಮೆಜಾಂ (ಬಿ) ಮೇಲ್  
(ಸಿ) ಮೆಜಾ (ಡಿ) ಮೆಜ್

'मेज्र' - हचेँ एकवचन सामान्य रूप

- (A) मेज्रँ (B) मेल  
(C) मेज्रा (D) मेज्र ।

50. 'ಸುತ್ತುರಾಂತ' - ಹ್ಯಾ ಸಬ್ದಾಚೊ ಸಮಾನಾರ್ಥ್

- (ಎ) ವತಾರಾಂತ (ಬಿ) ಸುತ್ತು  
(ಸಿ) ಪಯ್ಸ್ (ಡಿ) ವಯ್ರ್

'सुतुरंत' - हचो समानार्थ सब्द

- (A) वटारंत (B) सुतु  
(C) पइस (D) वयर ।

51. ಪಂಗಡಾಕ್ ಸೆರ್ವಾನಾತ್‌ಲ್ಲ್ಯೊ ಸಬ್ದ್ ಭಾಯ್ರ್ ಕಾಡ್

- (ಎ) ಶೆತ್ಕಾರ್ (ಬಿ) ದಾಕ್ತೆರ್  
(ಸಿ) ಸೊನಾರ್ (ಡಿ) ಕುಂಬಾರ್

पंगडाक सेरवानातल्ले सब्द बटर काड

- (A) शेत्कार (B) दकतेर  
(C) सोनार (D) कम्बर ।



ಹೊ ವಿಷಯ್ ವಾಚುನ್ ದಿಲ್ಲ್ಯಾ ಸವಾಲಾಂಕ್ ಜವಾಬಿ ಬರಯ್ :

4 × 1 = 4

ಖಂಯ್ಚೆರ್ ಭಾಶೆಚ್ಯಾ ಜನಪದ್ ಸಾಹಿತ್ಯಾಂತ್ ಕಾಣಿಯೊ ಮುಲ್ಯಾ-ಫಾತೊರ್ ಜಾವ್ನಾಸಾತ್. ಮ್ಹಾಲ್-ಮಾಲ್ಗಡ್ಯಾಂನಿ ನೆಂಟ್ಯಾ ಬಾಳಾಂಕ್ ಜಮೊವ್ನ್ ಸಾಂಜೆಚ್ಯಾ ವೆಳಾರ್ ಮೋವ್ ಉತ್ರಾಂನಿ ಆನಿ ಸೊಂಪ್ಯಾ ಸರಿಂನಿ ಹ್ಯೊ ಕಾಣಿಯೊ, ಕಥಾ ಸಾಂಗ್ತಾನಾ ಭುರ್ಗಿಂ ಕಾನ್ ದೊಳೆ ಸೊಡ್ನ್ ಆಯ್ಕತಾತ್. ನೆಂಟ್ಯಾಂಕ್ ಮನೋರಂಜನ್ ತಶೆಂ ನೈತಿಕ್ ಶಿಕಪ್ ಹ್ಯಾಚ್ ಕಾಣಿಯಾಂ ಮಾರಿಫಾತ್ ಮೆಳ್ತಾಲೆಂ. ಕಲ್ಪನೆಚ್ಯಾ ಸಾಗೊರಾಂತ್ ಲೊಳ್ಲ್ಯಾ ಹ್ಯಾ ಕಾಣಿಯಾಂನಿ ಮನೋರಂಜನ್ ತಶೆಂ ಸತ್ - ನೀತ್ಚ್ ಮುಕೆಲ್ ವಾಂಟೊ ಜಾವ್ನಾಸಾ. ಸುಗ್ಗೆ ವೆಳಾರ್ ಶೆತಾಂ ಭಾಟಾಂತ್ಲೆಂ ಕಾಮ್ ಮುಗ್ಡುನ್ ವಾ ಫೆಸ್ಟ್ - ಪರ್ಬೆ ದಿಸಾಂನಿ ಯಾ ಶಿಕಾರಿ ಕರ್ನ್ ಬೆರುಂ ವಾ ಕಡ್ಯಾಂ ಮಾರ್ನ್ ಆಯಿಲ್ಲ್ಯಾ ದೀಸ್ ಎಕಾ ಘರಾ ಗುಮ್ಮಾಂಚಿ ಥಾಪ್ ಆಯ್ಕತಾತ್ ತರ್ ಶೆಜ್‌ಸಾಂಬಾರ್ ಥಂಯ್ ಜಮೊ ಜಾತಾಲೆಂ. ರಾತಿಂ ತ್ಯಾ ಘರಾಂನಿ ಹಳ್ಳೆಚಿ ತರ್ನಾಟಿ ಮ್ಹಾತಾರ್ಯಾಂ ಥಾವ್ನ್ ಚಡಿತ್ ಶಿಕೊಂಕ್ ಆನಿ ದಿಸಾಚೊ ಪುರಾಸಣ್ ಕಾಡುಂಕ್ ಜಮೊನ್ ಥರಾವಳ್ ಪದಾಂ ಗಾಯ್ತಾಲೆಂ.

ಹೊ ವಿಷಯ್ ವಾಚುನ್ ಉಪ್ರಾಂತ್ ದಿಲ್ಲ್ಯಾ ಸವಲಾಂಕ್ ಜವಾಬಿ ಬರಯ್ :

ಕಂಚಾई ಬಶೆಚಾ ಜಾನಪದ್ ಸಾಹಿತ್ಯಾಂತ್ ಕಾಣಿಯೊ ಮುಲ್ಯಾ ಫತೊರ್ ಜಾವನಸಾತ್ ಮಾಲ - ಮಲ್ಸಡಯ್‌ನಿ ನೆಂಟ್ಯಾ ಬಾಲಾಂಕ್ ಜಮೊವನ್ ಸನ್ಜೆಚ್ಯಾ ವೆಲಾರ್ ಮೊವ್ ಉತ್ರಾಂನಿ ಆನಿ ಸೊಂಪ್ಯಾ ಸರಿಂನಿ ಹೆಂ ಕಾಣಿಯೊ ಕಥಾ ಸಂಗತಾನಾ ಬುರ್ಗಿಂ ಕಾನ್ ದೋಲೆ ಸೊಡುನ್ ಅಯಕಾತಾತ್ । ನೆಂಟ್ಯಾಂಕ್ ಮನೋರಂಜನ್ ತಸೆಂ ನೈತಿಕ್ ಶಿಕಾಯ್ ಹಯ್ಚ್ ಕಾಣಿಯೊ ಮಾರಿಫಾತ್ ಮೆಲತಾಲೆ । ಕಲ್ಪನೆಚ್ಯಾ ಸಾಗೊರಾಂತ್ ಲೊಲಲ್ಯಾ ಯಾ ಕಾಣಿಯೊನಿ ಮನೋರಂಜನ್ ತಸೆಂ ಸತ್, ನಿತಸ್, ಮುಕೆಲ್ ವಾಂಟೊ ಜಾವುನ್ ಆಸಾ, ಸುಗ್ಗೆ ವೆಲಾರ್ ಸೆತೆಂ ಬಡ್ತಾಲೊ ಕಾಮ್ ಮಗ್ದೊನ್ ವಾ ಫೆಸ್ಟ್ ಪರಬೆ ದಿಸಾಂನಿ ಯಾ ಶಿಕಾರಿ ಕರ್ನ್ ಬೆರುಂ ವಾ ಕಡ್ವೆ ಮರ್ನ್ ಆಯಿಲ್ಯಾ ದಿಸಾ ಏಕಾ ಘರಾ ಗುಮ್ಮಾಂಚಿ ಥಾಪ್ ಅಯಕತಾ ತರ್ ಸೆಚ್-ಸಂಬಾರ್ ಥಾಂಯ್ ಜೊಮೊ ಜಾತಾಲೆ । ರಾತಿಂ ತಯ್ ಘರಾ ನೆಂ ಹಲ್ಲೆಚೆ ತರನಾಟೆ ಮಾತಾಡ್ತಾ ಥಾವುನ್ ಸಾಡ್ತಾ ಶಿಕಾಂಕ್ ಆನಿ ದಿಸಾಚೊ ಪುರಾಸಣ್ ಕಾಡುಂಕ್ ಜೊಮೊನ್ ಥರಾವಲ್ ಪದಾಂ ಗಾಯ್ತಾಲೆ ।

55. ಜನಪದ್ ಸಾಹಿತ್ಯಾಂತ್ ಕಾಣಿಯೊ ಕಿತೆಂ ಜಾವ್ನಾಸಾತ್ ?

ಜಾನಪದ್ ಸಾಹಿತ್ಯಾಂತ್ ಕಾಣಿಯೊ ಕಿತೆಂ ಜಾವುನ್ ಆಸಾ ?

56. ಕಾಣಿಯಾಂ ಮಾರಿಫಾತ್ ನೆಂಟ್ಯಾಂಕ್ ಕಿತೆಂ ಮೆಳ್ತಾಲೆಂ ?

ಕಾಣಿಯೊ ಮಾರಿಫಾತ್ ನೆಂಟ್ಯಾಂಕ್ ಕಿತೆಂ ಮೆಲತಾಲೆಂ ?

57. ಹಳ್ಳೆಚಾ ಘರಾಂನಿ ತರ್ನಾಟಿ ಕಿತ್ಯಾಕ್ ಜಮೊ ಜಾತಾಲೆಂ ?

ಹಳ್ಳೆಚಾ ಘರಾಂನಿ ತಾರನಾಟೆ ಕಿತ್ಯಾಕ್ ಜೊಮೊ ಜಾತಾಲೆಂ ।

58. ಫೆಸ್ಟಾಂ ಪರ್ಬೆ ದಿಸಾಂನಿ ಶೆಜ್‌ಸಾಂಬಾರಾಚೊ ಲೋಕ್ ಕಿತ್ಯಾಕ್ ಜಮೊ ಜಾತಾಲೊಂ ?

ಫೆಸ್ಟಾಂ-ಪರಬೆ ದಿಸಾಂನಿ ಸೆತಸಂಬಾರಾಚೊ ಲೋಕ್ ಕಿತ್ಯಾಕ್ ಜೊಮೊ ಜಾತಾಲೊಂ ?

[www.careerindia.com](http://www.careerindia.com)